

|| ಶ್ರೀಮತೇ ರಾಮಾನುಜಾಯ ನಮಃ ||



“ದಿವ್ಯದೇಶಗಳು” ಎಂದರೆ ಪವಿತ್ರ ಸ್ಥಳಗಳು / ದೇವಸ್ಥಾನಗಳು. ಇವುಗಳು ದಿವ್ಯಸೂರಿಗಳಾದ ಆಳ್ವಾರಿಗಳಿಂದ ಕೊಂಡಾಡಲ್ಪಟ್ಟ ಸ್ಥಳಗಳು. ಆಳ್ವಾರುಗಳು ಭಗವಂತನನ್ನು ತಮ್ಮ ತಮಿಳು ಪಾಶುರಗಳಿಂದ ಕೊಂಡಾಡಿದ್ದಾರೆ. ಈ ಪಾಶುರಗಳನ್ನು “ನಾಲಾಯಿರ ದಿವ್ಯಪ್ರಬಂಧಂ” ಎಂದು ಕರೆಯುತ್ತಾರೆ. ಇವುಗಳು ಭಕ್ತಿಭಾವದಿಂದ ಕೂಡಿದ್ದಾಗಿದೆ. ಆಳ್ವಾರುಗಳು ಹಾಡಿರುವ ದಿವ್ಯದೇಶಗಳು 108. ಇವುಗಳಲ್ಲಿ ಕೆಲವು ದಕ್ಷಿಣ ಭಾರತದಲ್ಲಿಯೂ ಮತ್ತೆ ಕೆಲವು ಉತ್ತರ ಭಾರತದಲ್ಲಿಯೂ ನೆಲೆಸಿವೆ. ಇಂಥದೇ ಒಂದು “ತಿರುನಾಂಗೂರ್”. ಈ ಊರಿನ ಸುತ್ತಮುತ್ತ 11 ದಿವ್ಯದೇಶಗಳಿವೆ. ಇವುಗಳನ್ನು ಶ್ರೀ ತಿರುಮಂಗೈ ಆಳ್ವಾರವರು ಮಂಗಳಾಶಾಸನ ಮಾಡಿದ್ದಾರೆ. ಅವರ ಜನ್ಮಸ್ಥಳವಾದ “ತಿರುಕುರೈಯಲೂರ್” ಸಹ ಹತ್ತಿರದಲ್ಲೇ ಇದೆ.

ಈಗ ಇರುವ ಈ ದೇವಸ್ಥಾನಗಳು 11/12ನೇ ಶತಮಾನಕ್ಕೆ ಸೇರಿದ್ದೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಮಂದಿರದ ಸುತ್ತಲೂ ಹೊಲ, ಗದ್ದೆ, ಬಾಳೆ, ತೆಂಗಿನ ತೋಟಗಳು ಮತ್ತು ಕೆರೆ ಕೊಳಗಳು ತುಂಬಿ ಯಾವಾಗಲೂ ಕಣ್ಣಿಗೆ ತಂಪನ್ನು ನೀಡುತ್ತದೆ.

ಪ್ರಾಚೀನ ಕಾಲದಲ್ಲಿ, ಈ ದೇವಸ್ಥಾನಗಳಿಗೆ ಮೀಸಲಾಗಿದ್ದ ಹೊಲ, ಗದ್ದೆ, ತೋಪುಗಳನ್ನು ಕಾಲಕ್ರಮದಲ್ಲಿ ಜನರಿಗೆ ಬೇಸಾಯಕ್ಕಾಗಿ ಕೊಟ್ಟು, ಈಗ ಅವುಗಳಿಂದ ದೇವಸ್ಥಾನಗಳಿಗೆ ಯಾವ ವರಮಾನವೂ ಇಲ್ಲದಂತಾಗಿ, ದೇವರಿಗೆ ನಿತ್ಯ ತಿರುವಾರಾಧನ, ಪೂಜೆ, ಪ್ರಸಾದ ಮತ್ತು ಅರ್ಚಕರ, ಪರಿಚಾರಕರ ಸಾಭಾವನೆಗಳು ಯಾವುದಕ್ಕೂ ಧನಸಾಲದಂತಾಗಿದೆ.

ಈ ಸ್ಥಿತಿಯನ್ನು ಗಮನಿಸಿ, ಕೆಳಕಂಡ 7 ದೇವಸ್ಥಾನಗಳನ್ನು ಪರಂಪರಾಗತರಾಗಿ ಸ್ಥಾನೀಕ ಕುಟುಂಬದವರು ಸೇರಿ ಒಂದು ಟ್ರಸ್ಟ್ ನೋಂದಣಿಸಿ, ಅದಕ್ಕೆ ಒಂದು ನಿರ್ವಹಕ ತಂಡವನ್ನು ನೇಮಿಸಲಾಗಿದೆ. ಈ ದೇವಸ್ಥಾನಗಳು ಯಾವುದೆಂದರೆ:

- |                                  |                            |                                   |
|----------------------------------|----------------------------|-----------------------------------|
| 1. ಶ್ರೀ ವಣ್ ಪುರುಷೋತ್ತಮ ಪೆರುಮಾಳ್  | 2. ಶ್ರೀ ವೈಕುಂಠನಾಥ ಪೆರುಮಾಳ್ | 3. ಶ್ರೀ ಪಳ್ಳಿಕೊಂಡ ರಂಗನಾಥ ಪೆರುಮಾಳ್ |
| 4. ಶ್ರೀ ಕುಡಮಾಡು ಕೋತ್ತರ್ ಪೆರುಮಾಳ್ | 5. ಶ್ರೀ ಮಾಧವ ಪೆರುಮಾಳ್      | 6. ಶ್ರೀ ರಾಜಗೋಪಾಲಸ್ವಾಮಿ ಪೆರುಮಾಳ್   |
| 7. ಶ್ರೀ ವರದರಾಜ ಪೆರುಮಾಳ್          |                            |                                   |

ಈಗ T.V.V.S.S.K Trust ಎಂದು ನೋಂದಣಿ ಮಾಡಿಸಿ (u/s 12AA IT Act) ನಡೆಸಿಕೊಂಡು ಬರಲಾಗುತ್ತಿದೆ (ತಿರುನಾಂಗೂರು ಶ್ರೀ ವಣ್ ಪುರುಷೋತ್ತಮ ಪೆರುಮಾಳ್ ವಗೆಯರ ಏಳು ದೇವಸ್ಥಾನಗಳ ಸ್ಥಾನೀಕರ ಕೈಂಕರ್ಯಂ ಟ್ರಸ್ಟ್). ಇವರು ಹಮ್ಮಿಕೊಂಡಿರುವ ಕೈಂಕರ್ಯಗಳು ಈ ರೀತಿ ಇದೆ:

1. ಇಲ್ಲಿ ಕೈಂಕರ್ಯ ಮಾಡುತ್ತಿರುವ ಅರ್ಚಕ, ಪರಿಚಾರಕ, ವೇದ ಮತ್ತು ದಿವ್ಯಪ್ರಬಂಧ ವಿದ್ವಾಂಸರುಗಳಿಗೆ ವೇತನ
2. ದೇವಸ್ಥಾನಗಳ ಹಣಕಾಸಿನ ವ್ಯವಸ್ಥೆಯನ್ನು ಹೆಚ್ಚಿಸುವುದು
3. ಇಲ್ಲಿನ ಪಾರಂಪರಿಕ ಉತ್ಸವಾದಿಗಳನ್ನು ನಡೆಸುವುದು
4. ಇಲ್ಲಿಗೆ ಬರುವ ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸುವುದು
5. ದೇವಸ್ಥಾನಗಳ ಸಾಮಾನು, ಸರಂಜಾಮಗಳಿಗೆ ಸೂಕ್ತ ಭದ್ರತೆ ನೀಡುವುದು
6. ನಮ್ಮ ದೇಶದ ಕಲಾಚಾರ, ಇಾನ, ಪರಂಪರೆ ಇವುಗಳನ್ನು ಜನರಿಗೆ ಕಲ್ಪಿಸಲು CDಗಳು, DVDಗಳು, ಪುಸ್ತಕ, ನೋಟೀಸುಗಳ ಮೂಲಕ ಪ್ರಚಾರ ಮಾಡುವುದು
7. ಬರುವ ಭಕ್ತರಿಗೆ ಉಚಿತವಾಗಿ ತದೀಯಾರಾಧನೆ (ಪ್ರಸಾದ) ನೀಡುವುದು

ಈ ನಮ್ಮ ದಿವ್ಯದೇಶಗಳ ಪ್ರಭಾವವನ್ನು ಸಂರಕ್ಷಿಸಿ ವೃದ್ಧಿಸಲು ಸುಮಾರು ರೂ.1.00 ಕೋಟಿವಿನ ಮೂಲ ಧನವನ್ನು ಸಿದ್ಧಪಡಿಸಿ, ಅದರಿಂದ ಬರುವ ಆದಾಯದಿಂದ ಮೇಲಿನ ಕೈಂಕರ್ಯಗಳನ್ನು ನಡೆಸಲು ಟ್ರಸ್ಟ್ ನಿರ್ಧರಿಸಿದೆ. ಇದನ್ನು ಭಕ್ತರು, ಉದಾರ ದಾನಿಗಳು, ಇತರ ಟ್ರಸ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಧನ ಸಹಾಯ ಮಾಡ ಬೇಕೆಂದು ನಮ್ಮ ವಿನಮ್ರ ವಿನಂತಿ. ಈ ರೀತಿ ಕೂಡಿದ ಹಣವನ್ನು ಒಂದು ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಜಮಾಮಾಡಿ, ಅದರಿಂದ ಬರುವ ಆದಾಯವನ್ನು ನಮ್ಮ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತೇವೆ.

**ಡಿ.ಡಿ./ಚೆಕ್ ಕಳುಹಿಸುವ ವಿಳಾಸ:**

T.V.V.S.S.K Trust, 4/8-A, Purushothaman Koil Street, Tirunangur, Sirkali Taluk, Nagai District, Tamil Nadu, Pin: 609106

**ಬ್ಯಾಂಕ್ ವಿವರಗಳು:**

1. T.V.V.S.S.K Trust, SB A/C No: 6027064799, Indian Bank, Thenpathi Branch Code No: S108, IFSC Code: IDIB000S108
2. T.V.V.S.S.K Trust, SB A/C No: 608801152764, ICICI Bank Ltd, Mailaduthurai Branch Code No: 6088, IFSC Code: ICIC0006088

**ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:**

Mr.A.Purushotthaman  
Phone: +91 9750251058  
Email: p\_chari\_in@yahoo.com